

ಶ್ರೀಃ

ಶ್ರೀಮತೇ ನಿಗಮಾಂತಮಹಾದೇಶಿಕಾಯ ನಮಃ

ಶ್ರೀಮಾನ್ ವೇಂಕಟನಾಥಾರ್ಯಃ ಕವಿತಾರ್ಕಿಕಕೇಸರೀ |
ವೇದಾಂತಾಚಾರ್ಯವರ್ಯೋ ಮೇ ಸನ್ನಿಧತ್ತಾಂ ಸದಾ ಹೃದಿ ||

ತಿರುಮಂಗೈಯಾಱ್ವಾರ್ ಅರುಳಿಚ್ಚೆಯ್

|| ನಿಲೈಯಿಡಂ ||

This document has been prepared by*

Sunder Kidambi

with the blessings of

ಶ್ರೀ ರಂಗರಾಮಾನುಜ ಮಹಾದೇಶಿಕನ್

His Holiness *śrīmad āṇḍavan* of *śrīraṅgam*

*This was typeset using skt, L^AT_EX, Itrans, and the Baraha font.

ಶ್ರೀಃ

ಶ್ರೀಮತೇ ರಾಮಾನುಜಾಯ ನಮಃ

॥ ನಿಲೈಯಿಡಂ ॥

ತಿರುಮಾಲಿ ತಿರುವವತಾರಂಗಳಿಲ್ ಈಡುಪಡುದಲ್

‡ನಿಲೈಯಿಡಂ ಎಂಗುಂ ಇನ್ನಿ ನೆಡುವೆಳ್ಳಂ ಉಮ್ಮುರ್ *
ವಳ ನಾಡು ಮೂಡ ಇಮ್ಮೈಯೋರ್ *
ತಲೈಯಿಡ ಮಱ್ಱಿಮಕ್ಕೋರ್ ಶರಣ್ ಇಲ್ಲೈ ಎನ್ನ *
ಅರಣ್ ಆವರ್ ಎನ್ನುಂ ಅರುಳಾಲ್ *
ಅಲೈ ಕಡಲ್ ನೀರ್ ಕುಱಿವ್ವು ಅಗಡಾಡ ಓಡಿ *
ಅಗಲ್ ವಾರ್ ಉರಿಂಜ * ಮುದುಗಿಲ್
ಮಲೈಗಳೈ ಮೀದು ಕೊಂಡು ವರು ಮೀನೈ ಮಾಲೈ *
ಮಱಿವಾದಿಱೈಂಚೆ ಮನನೇ ! (೧)

ಶೆರು ಮಿಗು ವಾಳ್ ಎಯಿಱ್ಱಿ ಅರವೊನ್ನು ಶುಱ್ಱಿ *
ತಿಶೈ ಮಣ್ಣುಂ ವಿಣ್ಣುಂ ಉಡನೇ *
ವೆರುವರ ವೆಳ್ಳೈ ವೆಳ್ಳಂ ಮುಱುದುಂ ಕುಱಿವ್ವು *
ಇಮ್ಮೈಯೋರ್ಗಳ್ ನಿನ್ನು ಕಡೈಯ *
ಪರು ವರೈ ಒನ್ನು ನಿನ್ನು ಮುದುಗಿಲ್ ಪರಂದು *
ಶುಱಿಲ ಕ್ಕಿಡಂದು ತುಯಿಲುಂ *
ಅರುವರೈ ಅನ್ನ ತನೈ ಅಡಲ್ ಆಮ್ಮೈಯಾನ *
ತಿರುಮಾಲ್ ನಮಕ್ಕೋರ್ ಅರಣೇ (೨)

ತೀದಱು ತಿಂಗಳ್ ಪೊಂಗು ಶುಡರ್ ಉಮ್ಮುರ್
ಉಮ್ಮುರ್ * ಉಲಗೇಱಿನೋಡುಂ ಉಡನೇ *

Attention: Please note that the letters ಱ and ಱ denote μ and η respectively, in Tamil. Also note that ಱ್ಱಿ sounds almost like ಟ್ರಿ , ಱ್ಱೈ like ಟ್ರಿ , and so on. The consonant-cluster ನ್ಱ is pronounced somewhere between ನ್ನ and ನ್ಱ್ಱ. It is, however, colloquially acceptable to pronounce the clusters ಱ್ಱ and ನ್ಱ್ಱ as ತ್ತ and ನ್ನ, respectively.

ಮಾದಿರ ಮಣ್ ಶುಮಂದು ವಡ ಕುನ್ನುಂ ನಿನ್ನ *
 ಮಲೈಯಾಱುಂ ಏಱು ಕಡಲುಂ *
 ಪಾದಮರ್ ಶೂಱ್ ಕುಳಮ್ಮಿ ಅಗ ಮಂಡಲತ್ತಿ *
 ಒರುಬಾಲ್ ಒಡುಂಗ ವಳರ್ ಶೇರ್ *
 ಆದಿ ಮುನ್ ಏನಮಾಗಿ ಅರಣಾಯ ಮೂತ್ತಿ *
 ಅದು ನಮ್ಮೈ ಆಳುಂ ಅರಶೇ (ಔ)

ತಳೈಯವಿಱ್ ಕೋದೈ ಮಾಲೈ ಇರುಬಾಲ್ ತಯಂಗ *
 ಎರಿ ಕಾನ್ನಿರಂಡು ತಱು ಕಣ್ *
 ಅಳವೆಱಿ ವೆಮ್ಮೈ ಮಿಕ್ಕ ಅರಿಯಾಗಿ ಅನ್ನು *
 ಪರಿಯೋರ್ ಶಿನಂಗಳ್ ಅವಿಱ *
 ವಳೈ ಉಗಿರ್ ಆಳಿ ಮೊಯ್ಬಿಲ್ ಮಱಿವೋನದಾಗಂ *
 ಮದಿಯಾದು ಶೆನ್ನೋರ್ ಉಗಿರಾಲ್ *
 ಪಿಳವೆಱಿ ವಿಟ್ಟು ಕುಟ್ಟುಂ ಅದುವೈಯ ಮೂಡು *
 ಪೆರು ನೀರ್ತಿ ಮುಮ್ಮೈ ಪೆರಿದೇ (ಳ)

ವೆಂದಿಱಲ್ ವಾಣ್ ವೇಳ್ವ ಇಡಂ ಎಯ್ಡಿ * ಅಂ -
 ಗೋರ್ ಕುಱಿಳಾಗಿ ಮೆಯ್ಮ್ಮೈ ಉಣರ *
 ಶೇರ್ ತೊಱಿಲ್ ವೇದ ನಾವಿನ್ ಮುನಿಯಾಗಿ ವೈಯಂ *
 ಅಡಿ ಮೂನ್ನಿರಂದು ಪೆಱಿನುಂ *
 ಮಂದರಮೀದು ಪೋಗಿ ಮದಿ ನಿನ್ನಿಱೈಂಜ *
 ಮಲರೋರ್ ವಣಂಗ ವಳರ್ ಶೇರ್ *
 ಅಂದರಂ ಏಱಿನೂಡು ಶೆಲವುಯ್ತ ಪಾದಂ *
 ಅದು ನಮ್ಮೈ ಆಳುಂ ಅರಶೇ (ಞ)

ಇರು ನಿಲ ಮನ್ನರ್ ತಮ್ಮೈ ಇರು ನಾಲುಂ ಎಟ್ಟುಂ *
 ಒರು ನಾಲುಂ ಒನ್ನುಂ ಉಡನೇ *
 ಶೆರು ನುದಲೂಡು ಪೋಗಿ ಅವರ್ ಆವಿ ಮಂಗ *
 ಮಱುವಾಳಿಲ್ ವೆನ್ನ ತಿಱಲೋರ್ *
 ಪೆರು ನಿಲ ಮಂಗೈ ಮನ್ನರ್ ಮಲರ್ ಮಂಗೈ ನಾದರ್ *
 ಪುಲಮಂಗೈ ಕೇಳ್ವರ್ ಪುಗಱ್ ಶೇರ್ *

ಪೆರು ನಿಲಂ ಉಂಡುಮಿಱ್ಂದ ಪೆರು ವಾಯರಾಗಿ *
ಅವರ್ ನಮ್ಮೈ ಆಳ್ವರ್ ಪೆರಿದೇ (೬)

ಇಲೈ ಮಲಿ ಪಳ್ಳಿ ಎಯ್ಡಿ ಇದು ಮಾಯಂ ಎನ್ನ *
ಇನಮಾಯ ಮಾರ್ ಪಿರ್ ಎಱಿಲ್ ಶೇರ್ *
ಅಲೈ ಮಲಿ ವೇಲ್ಗಣಾಳೈ ಅಗಲ್ವಿಪ್ಪದಱ್ಕು *
ಓರ್ ಉರುವಾಯ ಮಾನೈ ಅಮೈಯಾ *
ಕೊಲೈ ಮಲಿ ಎಯ್ಡುವಿತ್ತ ಕೊಡಿಯೋರ್ ಇಲಂಗೈ *
ಪೊಡಿಯಾಗ ವೆನ್ನಿ ಅಮರುಳ್ *
ಶಿಲೈ ಮಲಿ ಶೆಂಜರಂಗಳ್ ಶೆಲವುಯ್ತ್ತ ನಂಗಳ್ *
ತಿರುಮಾಲ್ ನಮಕ್ಕೋರ್ ಅರಣೇ (೭)

ಮುರ್ ಉಲಗಂಗಳ್ ಏಱುಂ ಇರುಳ್ಳಂಡಿ ಉಣ್ಣ *
ಮುದಲೋಡು ವೀಡುಂ ಅಱಿಯಾದು *
ಎನ್ನಿದು ವಂದದೆನ್ನ ಇಮೈಯೋರ್ ತಿಗೈಪ್ಪ *
ಎಱಿಲ್ ವೇದಂ ಇನ್ನಿ ಮಱ್ಪೈಯ *
ಪಿನ್ನೈಯುಂ ವಾನವಕ್ಕುಂ ಮುನಿವಕ್ಕುಂ ನಲ್ಲಿ *
ಇರುಳ್ ತೀರಂದಿವ್ವೈಯುಂ ಮಗಿಱ *
ಅನ್ನಮದಾಯ್ ಇರುಂದಂಗಳನೂಲ್ ಉರೈತ್ತ *
ಅದು ನಮ್ಮೈ ಆಳುಂ ಅರಶೇ (೮)

ತುಣೈ ನಿಲೈ ಮಱ್ಪೈಮಕ್ಕೋರ್ ಉಳದೆನ್ನಿರಾದು *
ತೊಱುಮಿಂಗಳ್ ತೊಂಡರ್ ! ತೊಲೈಯ *
ಉಣ ಮುಲೈ ಮುರ್ ಕೊಡುತ್ತ ಉರವೋಳದಾವಿ *
ಉಗವುಂಡು ವೆಣ್ಣೆಯ್ ಮರುವಿ *
ಪಣೈ ಮುಲೈ ಆಯರ್ ಮಾದರ್ ಉರಲೋಡು ಕಟ್ಟ *
ಅದನೋಡುಂ ಓಡಿ ಅಡಲ್ ಶೇರ್ *
ಇಣೈ ಮರುದಿಱ್ಕು ವೀಱಿ ನಡೈಗಱ್ಕು ತೆಱ್ಕಲ್ *
ವಿನೈ ಪ್ಪಱ್ಕುಱುಕ್ಕುಂ ವಿದಿಯೇ (೯)

‡ಕೊಲೈ ಕೆಱು ಶೆಮ್ಮುಗತ್ತ ಕಳಿಱೋನ್ನು ಕೊನ್ನು *
 ಕೊಡಿಯೋರ್ ಇಲಂಗೈ ಪೊಡಿಯಾ *
 ಶಿಲೈ ಕೆಱು ಶೆಂಜರಂಗಳ್ ಶೆಲವುಯ್ತ ನಂಗಳ್ *
 ತಿರುಮಾಲೈ ವೇಲೈ ಪುಡೈ ಶೂೞ್ *
 ಕಲಿ ಕೆಱು ಮಾಡ ವೀದಿ ವಯಲ್ ಮಂಗೈ ಮನ್ನು *
 ಕಲಿಗನ್ನಿ ಶೊನ್ನ ಪನುವಲ್ *
 ಒಲಿ ಕೆಱು ಪಾಡಲ್ ಪಾಡಿ ಉಱಿಲಿನ್ನ ತೊಂಡರ್ *
 ಅವರ್ ಆಳ್ವರ್ ಉಪ್ಪರ್ ಉಲಗೇ (೧೦)

|| ತಿರುಮಂಗೈಯಾಱ್ವಾರ್ ತಿರುವಡಿಗಳೇ ಶರಣಂ ||